

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 26-03-2026:

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

137.ವಾಹನ ಸಂಖ್ಯೆ ಕೆಎ-13-ಕ್ಯೂ-8626ನ್ನು ಆರೋಪಿತರು ಖರೀದಿಸುವಾಗ ಸಿಂಡಿಕೇಟ್ ಬ್ಯಾಂಕ್ ನಿಂದ ಡಿಡಿ ಖರೀದಿಸಿದ್ದು, ಅದರ ಬಾಬು ಬ್ಯಾಂಕಿನವರು ಸೇವಾ ಶುಲ್ಕವಾಗಿ ಮತ್ತು margin money for issuing order ಮತ್ತು ಡಿಡಿ ನೀಡುವ ಬಗ್ಗೆ ಮಾರ್ಜಿನ್ ಹಣಕ್ಕೆ ಸಂಬಂಧಿಸಿದಂತೆ 8343ಗಳನ್ನು ಕಟಾವಣಿ ಮಾಡಿರುತ್ತಾರೆ. ಇದು ನಿಪಿ-49ರಲ್ಲಿ ಕಂಡುಬರುತ್ತದೆ. ಸಾಕ್ಷಿಗೆ ತೋರಿಸಿದ ಸಂಬಂಧಪಟ್ಟ ಭಾಗವನ್ನು ನಿಪಿ-49(1) ಎಂದು ಗುರುತಿಸಲಾಯಿತು. ಇದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

138.ಜಯಲಕ್ಷ್ಮಿ ಫ್ರಾನ್ಸಿಸ್ ಸ್ಟೋರ್‌ನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ ಬಗ್ಗೆ ದಿನಾಂಕ 11-5-09ರಂದು ಮಾಹಿತಿಯನ್ನು ಕಾರ್ಮಿಕ ನಿರೀಕ್ಷಕರಿಂದ ನಿಪಿ-157 ಮತ್ತು 113ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ನೋಂದಣಿ ಶುಲ್ಕ 125ರೂಪಾಯಿ ಮತ್ತು ಅದರ ನೋಂದಣಿಗಾಗಿ 250ನ್ನು ಪಾವತಿಸಿದ್ದು ಕಂಡುಬಂದಿರುತ್ತದೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

139.ನಿಪಿ-2 ರಂತೆ ಆರೋಪಿತರ ಮನೆಯಲ್ಲಿ ಪಂಚನಾಮೆ ನಡೆಸಿದಾಗ ಗಣಪತಿ ಸೇವಾ ಸಮಿತಿಗೆ ದೇಣಿಗೆ ನೀಡಿರುವ ಬಗ್ಗೆ ನಿಪಿ-13(8)ರ ರಶೀದಿ ದೊರಕಿತ್ತು. ಅದಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಗಣಪತಿ ಸೇವಾ ಸಮಿತಿಯಿಂದ ನಿಪಿ-119ರಂತೆ ಮಾಹಿತಿಯನ್ನು ಪಡೆದಿರುತ್ತೇನೆ. ಅದರಂತೆ 1000ರೂಪಾಯಿಗಳನ್ನು ಆರೋಪಿತರು ದೇಣಿಗೆ ನೀಡಿರುತ್ತಾರೆನ್ನುವುದು ಕಂಡುಬಂತು. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

140.ಆರೋಪಿತರ ಮಗ ಮಂಜುನಾಥ್ ಎಸ್ ಎಸ್ ಐ ಯುವ ಡಾಟ್ ಕಾಂ ಕಂಪ್ಯೂಟರ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಬಗ್ಗೆ ನಿಪಿ-2 ರ ಪಂಚನಾಮೆ ಕಾಲದಲ್ಲಿ ನಿಪಿ-13(3) ರಂತೆ ರಶೀದಿ

ದೊರಕಿತ್ತು. ಆ ಬಗ್ಗೆ ಸಂಬಂಧಪಟ್ಟ ಕಂಪ್ಯೂಟರ್ ಸಂಸ್ಥೆಗೆ ಮಾಹಿತಿ ಕೋರಿದ್ದು ನಿಪಿ-113 ರಂತೆ ಮಾಹಿತಿ ಪಡೆದಿರುತ್ತೇನೆ. ಅದರಲ್ಲಿ 450ರೂಪಾಯಿಗಳನ್ನು ತರಬೇತಿಗಾಗಿ ಕಟ್ಟಿರುತ್ತಾರೆಂದು ಕಂಡುಬಂತು, ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

141.ಆರೋಪಿತರು ಸಿಟಿ ಕ್ಲಬ್ ನಲ್ಲಿ ಸದಸ್ಯತ್ವ ಹೊಂದಿದ ಬಗ್ಗೆ ನಿಪಿ-2ರ ಪಂಚನಾಮೆ ಸಮಯದಲ್ಲಿ ನಿಪಿ-13(11)ರ ದಾಖಲೆ ದೊರೆತಿತ್ತು ಈ ಬಗ್ಗೆ ನಿಪಿ-121ರಂತೆ ಸದರಿ ಕ್ಲಬ್ ನಿಂದ ಮಾಹಿತಿ ಪಡೆದಿದ್ದು ಅದರಲ್ಲಿ ಕಾಣಿಸಿದ ಒಟ್ಟು 8400ರೂಪಾಯಿಗಳನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

142.ನಿಪಿ-4ರಂತೆ ಜಯಲಕ್ಷ್ಮಿ ಫ್ಯಾನ್ಸಿ ಸ್ಟೋರ್ ನಲ್ಲಿ ಪಂಚನಾಮೆ ನಡೆಸಿದಾಗ ಸದರಿ ಸ್ಟೋರ್ ನಡೆಸಲು ಪಡೆದುಕೊಂಡ ಪರವಾನಿಗೆ ನಿಪಿ-156ರಂತೆ ದೊರಕಿರುತ್ತದೆ. ಅದರಂತೆ ಶುಲ್ಕ 300 ಪಾವತಿಸಿರುವುದು ಕಂಡುಬಂದಿರುತ್ತದೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

143.ನಿಪಿ-2 ರ ಪಂಚನಾಮೆ ಕಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿದೇವಾಲಯಕ್ಕೆ ಆರೋಪಿತರು ದೇಣಿಗೆ ನೀಡಿರುವ ರಶೀದಿ ನಿಪಿ-13(9)ರಂತೆ ದೊರಕಿದ್ದು ಅದಕ್ಕೆ ಸಂಬಂಧಿಸಿದಂತೆ ನಿಪಿ-122ರಂತೆ ಮಾಹಿತಿಯನ್ನು ಪಡೆದಿರುತ್ತೇನೆ. ಅದರಲ್ಲಿ ಕಾಣಿಸಿದ 1500ರೂಪಾಯಿಗಳನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

144.ಆರೋಪಿತರು ಅನುಬಂಧ-15ಎ ಯಲ್ಲಿ ತಾನು ಮತ್ತು ಅವರ ಪತ್ನಿ ಜಯಲಕ್ಷ್ಮಿ ರವರು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಲ್ಲಿ ಶೇರುಗಳನ್ನು ಹೊಂದಿರುತ್ತಾರೆಂದು ಘೋಷಣೆ ಮಾಡಿಕೊಂಡಿದ್ದು ಅದಕ್ಕೆ ಸಂಬಂಧಿಸಿದಂತೆ ನಿಪಿ-55 ರಂತೆ ಮಾಹಿತಿ ಪಡೆದಿದ್ದು ಅದರಂತೆ ಆರೋಪಿತರು ಮತ್ತು ಅವರ ಹೆಂಡತಿ ಶೇರುನ್ನು ಪಡೆಯಲು ಕಟ್ಟಿದ್ದ ಶುಲ್ಕ 40ರೂಪಾಯಿಗಳನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

145.ವಿನಾಯಕ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಪಡೆದ ಬಗ್ಗೆ ಆರೋಪಿತರು ತಮ್ಮ ಅನುಸೂಚಿ 19ಎಯಲ್ಲಿ ಘೋಷಿಸಿಕೊಂಡಿದ್ದು ಅದಕ್ಕೆ ಸಂಬಂಧಿಸಿದಂತೆ ನಿಪಿ-123 ರಂತೆ ಮಾಹಿತಿ ಪಡೆದಿರುತ್ತೇನೆ. ಅದರಂತೆ ಆರೋಪಿತರು ಚೆಕ್ ಅವಧಿಯಲ್ಲಿ 20 ಸಿಲಿಂಡರ್ ಖರೀದಿಸಿದ್ದು ಅದಕ್ಕೆ 6428ರೂಪಾಯಿ 92 ಪೈಸೆಯನ್ನು ಖರ್ಚು ಮಾಡಿರುತ್ತಾರೆ ಎಂದು ಕಂಡುಬಂದಿದ್ದು ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

146.ಆರೋಪಿತರು ಕೆ ಎಸ್ ಆರ್ ಟಿ ಸಿ ಯಿಂದ ನಿರ್ವಾಹಕ ಲೈಸೆನ್ಸ್ ನ್ನು ಪಡೆದ ಬಗ್ಗೆ ಹಾಸನ ಆರ್ ಟಿ ಒ ಹಾಸನ ರವರಿಗೆ ಪ್ರತ್ಯ ವ್ಯವಹಾರ ಮಾಡಿ ಅವರಿಂದ 24-3-10ರಂದು ದಾಖಲೆ ಪಡೆದಿದ್ದು ಅದರಂತೆ 8.50ರೂಪಾಯಿ ಶುಲ್ಕವಾಗಿ ಪಾವತಿಸಿರುವುದು ಕಂಡುಬಂದಿರುತ್ತದೆ. ಹಾಗೆಯೇ ಲೈಸೆನ್ಸ್ ನ್ನು ನವೀಕರಣಗೊಳಿಸಲು ಮೊತ್ತ 200ನ್ನು ಪಾವತಿಸಿದ್ದು ಒಟ್ಟು 208.50ನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

147.ಆರೋಪಿತರ ಮಗ ಮಂಜುನಾಥ್ ರವರ ಚಾಲನಾ ಪರವಾನಿಗೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನಿಪಿ-126ರಂತೆ ಸ್ವೀಕರಿಸಿದ್ದು ಅದರಲ್ಲಿ ಕಾಣಿಸಿದಂತೆ 75 ರೂಪಾಯಿಗಳನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

148.ಆರೋಪಿತರು ಹೊಂದಿದ್ದ 2 ದ್ವಿಚಕ್ರ ವಾಹನಗಳಿಗೆ ಪಾವತಿಸಿದ್ದ ಜೇವಾವಧಿ ತೆರಿಗೆ ಮತ್ತು ನೋಂದಣಿ ಶುಲ್ಕದ ಬಗ್ಗೆ ಮಾಹಿತಿಯನ್ನು ಆರೋಪಿತರು ಅನುಬಂಧ-14ಸಿ ಯಲ್ಲಿ ತಾನು ಹೊಂದಿದ್ದ ಕೆಎ13-1866ರ ವಾಹನಕ್ಕೆ ಒಟ್ಟು 1600ರೂ ತೆರಿಗೆ ಪಾವತಿಸಿರುವುದಾಗಿ ಘೋಷಿಸಿದ್ದು ಈ ಬಗ್ಗೆ 127ರಂತೆ ಮಾಹಿತಿ ಪಡೆದಾಗ ಅವರು ಒಟ್ಟು 3351ರೂಪಾಯಿಗಳನ್ನು ಪಾವತಿಸಿರುವುದು ಕಂಡುಬಂದಿರುತ್ತದೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ. ಹಾಗೆಯೇ ದ್ವಿಚಕ್ರ ವಾಹನ ಕೆಎ-13-ಕ್ಯೂ-8626ಕ್ಕೆ 3500ರೂ ಪಾವತಿಸಿರುವುದಾಗಿ ಘೋಷಿಸಿದ್ದು ನಿಪಿ-128ರಂತೆ ಮಾಹಿತಿ ಪಡೆದಾಗ 3563 ಪಾವತಿಸಿರುವುದು ಕಂಡುಬಂತು. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಅನುಬಂಧ-14ಡಿಯಲ್ಲಿ ಕೆಎ-13ಎಸ್-8489ಕ್ಕೆ ತೆರಿಗೆ ಪಾವತಿಸಿದ ಬಗ್ಗೆ ಘೋಷಿಸಿರುವುದಿಲ್ಲ. ಈ ಬಗ್ಗೆ ಆರ್ ಟಿ ಒ ಕಛೇರಿಯಿಂದ ಮಾಹಿತಿಯನ್ನು ದಿನಾಂಕ 19-10-10ರಂದು ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಒಟ್ಟು 3799ರೂಪಾಯಿಗಳನ್ನು ಪಾವತಿಸಿರುವುದು ಕಂಡುಬಂತು. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

149.ಆರೋಪಿತರು ಅನುಬಂಧ-6(ಎಫ್)ನ ಕ್ರಮಸಂಖ್ಯೆ 1ರಲ್ಲಿ ತಾನುಯೋಗೇಶ್ ಎಂಬುವವರಿಂದ 2 ಲಕ್ಷ ರೂಪಾಯಿ ಸಾಲ ಪಡೆದಿದ್ದು ಅದನ್ನು 18-2--2006ರಲ್ಲಿ 2ಲಕ್ಷದ 5ಸಾವಿರ ರೂಪಾಯಿ ಪಾವತಿಸಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ಕೆನರಾ ಬ್ಯಾಂಕ್ ನಿಂದ ನಿಪಿ-130ಮತ್ತು 131 ರಂತೆ ಮಾಹಿತಿ ಪಡೆದಿರುತ್ತೇನೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

150.ಆರೋಪಿತರ ಮನೆಗೆ ಎಲೆಕ್ಟ್ರಿಕ್ ವೈರಿಂಗ್ ಕೆಲಸ ಮಾಡಿದ ಬಾಬು ಮಂಜೇಗೌಡ ಬಿನ್ ಲಕ್ಷ್ಮೇಗೌಡ ರವರನ್ನು ವಿಚಾರಣೆ ಮಾಡಿ ಅವರಿಂದ ನಿಪಿ-63 ರಂತೆ ಪತ್ರ ಬರೆದಿದ್ದು ಮತ್ತು ಸದರಿಯವರು ತಾನು ಆರೋಪಿತರ ಮನೆಯ ವೈರಿಂಗ್ ಕೆಲಸದ ಬಾಬು 3ಸಾವಿರ ರೂಪಾಯಿ ಪಡೆದಿರುವುದಾಗಿ ಹೇಳಿರುತ್ತಾರೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

151.ಆರೋಪಿತರ ಪತ್ನಿ ಧನಲಕ್ಷ್ಮಿ ಫೈನಾನ್ಸ್ ನಡೆಸಲು ಲೈಸೆನ್ಸ್ ಪಡೆದಿರುವ ಬಗ್ಗೆ ನಿಪಿ-129ರಂತೆ ಮಾಹಿತಿ ಸ್ವೀಕರಿಸಿದ್ದು ಅದರ ಪ್ರಕಾರ 5000ರೂಪಾಯಿಗಳನ್ನು ಪರವಾನಗಿ ಶುಲ್ಕವಾಗಿ ಕಟ್ಟಿರುತ್ತಾರೆಂದು ಕಂಡುಬಂದಿರುತ್ತದೆ. ಅದರಲ್ಲಿ ಅರ್ಧಾಂಶವನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

152.ಧನಲಕ್ಷ್ಮಿ ಫೈನಾನ್ಸ್ ನ reconstitution ನ ಡಿಡಿಗೆ ಕಟ್ಟಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಬಾಬು ಹಾಸನದ ಜಿಲ್ಲಾ ನೋಂದಣಾಧಿಕಾರಿಗಳಿಂದ ನಿಪಿ-133ರಂತೆ ಮಾಹಿತಿ ಪಡೆದಿದ್ದು ಅದರಲ್ಲಿ ಕಾಣಿಸಿದ 600ರೂಪಾಯಿಗಳಲ್ಲಿ ಆರೋಪಿತರ ಪತ್ನಿಯ ಅರ್ಧಾಂಶವನ್ನು

ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

153.ಆರೋಪಿತರು ಕುಲದೇವತಾ ಪೂಜೆಗಾಗಿ ಹಣ ಖರ್ಚುಮಾಡಿರುವುದಾಗಿ ಅನುಸೂಚಿ-9ಬಿ ಯಲ್ಲಿ ಘೋಷಿಸಿಕೊಂಡಿದ್ದುಅದರಲ್ಲಿ ಕಾಣಿಸಿದ 40000ರೂಪಾಯಿಗಳನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

154.ಹಸುಸಾಕಣಾ ವೆಚ್ಚ: ಅನುಬಂಧ -2 ಸಿಯಲ್ಲಿ 4 ಹಸುಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದುಅದರೇ ಆಸ್ತಿ ಮತ್ತು ಜವಾಬ್ದಾರಿ ತಃಖ್ತೆಯಲ್ಲಿ ಕೇವಲ 2 ಹಸುಗಳನ್ನು ಹೊಂದಿದಿರುವುದಾಗಿ ಘೋಷಿಸಿದ್ದರು, ಈ ಬಗ್ಗೆ ಚಿಕ್ಕಮಗಳೂರು ಪಶುಆಸ್ಪತ್ರೆಗೆ ಪತ್ರವ್ಯವಹಾರ ಮಾಡಿ ನಿಪಿ-113ರಂತೆ ಮಾಹಿತಿ ಪಡೆದಿದ್ದು ಅದರಲ್ಲಿ 17155ರೂಪಾಯಿ ಆ 2 ಹಸುಗಳಿಗೆ ಖರ್ಚುಳಾಗಿರುವುದೆಂದು ತಿಳಿಸಿರುತ್ತಾರೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

155.ನಿಪಿ-2 ರ ಪುಟ ಸಂಖ್ಯೆ 10ರಲ್ಲಿ ಆರೋಪಿತರ ಮನೆ ಪಕ್ಕದ ಜಮೀನಿನಲ್ಲಿ ಬೋರ್ವೆಲ್ ಇದ್ದ ಬಗ್ಗೆ ನಮೂದು ಮಾಡಲಾಗಿತ್ತು. ಈ ಬಗ್ಗೆ 136ರಂತೆ ದಾಖಲೆ ಸ್ವೀಕರಿಸಿದ್ದು ಅದರ ಪ್ರಕಾರ ಅಲ್ಲಿ 2 ಬೋರ್ವೆಲ್ ಇದ್ದುಅದಕ್ಕೆ 90000ರೂಪಾಯಿ ಖರ್ಚಾಗಿದೆ ಎಂದು ಮಾಹಿತಿ ನೀಡಿರುತ್ತಾರೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

156.ಅನುಬಂಧ-18ರಲ್ಲಿ ಆರೋಪಿತರು ತಮ್ಮ ಮಗಳು ರೂಪಾ ರವರ ಮದುವೆಯನ್ನು ತನ್ನ ಅಳಿಯನೇ ಖರ್ಚು ಹಾಕಿ ಮಾಡಿಕೊಂಡಿದೆಂದು ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ನಿಪಿ-134 ರಂತೆ ಪಡೆದ ಮಾಹಿತಿಯಲ್ಲಿ 10ಸಾವಿರ ರೂಗಳನ್ನು ಆರೋಪಿತರು ಭತ್ಯೆ ಪಾವತಿಸಿರುತ್ತಾರೆನ್ನುವುದು ಕಂಡುಬಂದಿರುತ್ತದೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

157.ಅನುಬಂಧ-18ರಲ್ಲಿ ಆರೋಪಿತರರು ಮಗಳ ಮದುವೆ ಊಟದ ಖರ್ಚಿನ ಬಗ್ಗೆ

ಫೋಷಿಸಿದ್ದು ಅದರಲ್ಲಿ ಕಾಣಿಸಿದ ಹಣವನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

(ಈ ಹಂತದಲ್ಲಿ ನ್ಯಾಯಾಲಯದ ಕಲಾಪದ ವೇಳೆ ಮುಗಿದಿದ್ದರಿಂದ ಮುಂದುವರೆದ ಮುಖ್ಯವಿಚಾರಣೆಯು ಮುಂದೂಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆಳಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದೆ

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

158.ದಿನಾಂಕ 22-11-10ರಂದು ಚಾಸಾ-7ರವರ ಹೇಳಿಕೆ ಪಡೆದಿರುತ್ತೇನೆ. 29-5-09ರಂದು ಚಾಸಾ-8ರವರ ಹೇಳಿಕೆ ಮಾಡಿಕೊಂಡಿರುತ್ತೇನೆ. 3-8-09 ರಂದು ಚಾಸಾ-9ರವರ ಹೇಳಿಕೆ, 20-8-09ರಂದು ಚಾಸಾ-10ರವರ ಹೇಳಿಕೆ, 7-8-09ರಂದು ಚಾಸಾ-11ರವರ ಹೇಳಿಕೆ, 27-8-09ರಂದದಿ ಚಾಸಾ-12ರವರ ಹೇಳಿಕೆ, 6-5-09ರಂದು ಚಾಸಾ-13, 5-3-10ರಂದು ಚಾಸಾ-14, 14-11-10ರಂದು ಚಾಸಾ-15, 8-5-09ರಂದು ಚಾಸಾ-16, 21-5-09ರಂದು ಚಾಸಾ-17, 19-8-09ರಂದು ಚಾಸಾ-18, 16-4-10ರಂದು ಚಾಸಾ-19, 27-8-09ರಂದು ಚಾಸಾ-20, 12-5-09ರಂದು ಚಾಸಾ-21, 17-2-09ರಂದು ಚಾಸಾ-22, 23-2-09 ರಂದು ಚಾಸಾ-23, 13-1-10ರಂದು ಚಾಸಾ-24, 18-7-10ರಂದು ಚಾಸಾ-25, 22-5-2009ರಂದು ಚಾಸಾ-26, 21-5-09 ರಂದು ಚಾಸಾ-27, 22-2-09ರಂದು ಚಾಸಾ-28, 17-2-11 ರಂದು ಚಾಸಾ-29 ರವರ ಹೇಳಿಕೆಗಳನ್ನು ಮಾಡಿಕೊಂಡಿರುತ್ತೇನೆ. ಅಲ್ಲದೆ ಚಾಸಾ-3 0 ರಿಂದ 48, 52 ರಿಂದ 54, 80 ರಿಂದ 114ರವರ ಹೇಳಿಕೆಗಳನ್ನು ವಿವಿಧ ದಿನಾಂಕಗಳಂದು ಮಾಡಿಕೊಂಡಿರುತ್ತೇನೆ.

(ಈ ಹಂತದಲ್ಲಿ ನ್ಯಾಯಾಲಯದ ಕಲಾಪದ ವೇಳೆ ಮುಗಿದಿದ್ದರಿಂದ ಮುಂದುವರೆದ ಮುಖ್ಯವಿಚಾರಣೆಯು ಮುಂದೂಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳೆಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.